



## ಡೇರೆ ಹೂವಿನ ದಬಾರ್!

**ಲ್ಲಿ**ತ್ತರ ಕನ್ನಡ ಜೀಲೆಯ ಅಷ್ಟ ಮನೆಯಂಳದಲ್ಲಿಗ ಡೇರೆ ಹೂವಿನದೇ ದಬಾರ್! ಬೇಳಿಗೆಯಲ್ಲಿ ನೆಲದದಿ ಅಡಗಿರುವ ಈ ಡೇರೆ ಹೂವಿನ ಗಡ್ಡೆಗಳು ಮೊದಲ ಮುಚ್ಚಿಯ ಸಿಂಚನದಲ್ಲೇ ಮೊಳಕೆಯೊಡೆದು ಹಸಿರು ತಿಂಗಳಿಗೆ ಕೊಳ್ಳುತ್ತವೆ. ತಿಂಗಳೊಳಗೆ ಮಾಗ್ನಿ ಬಿಪ್ಪಿ ವಿವಿಧ ಆಕೃತಿಯ ಬಣ್ಣ ಬಣ್ಣದ ಡೇರೆ ಹೂಗಳು ಅರಳಿ ರಂಗಿನನೋಟ ನೀಡುತ್ತವೆ. ಹೊಸದಾಗಿ ಮದುವೆಯಾಗಿ ಬಂದ ಹುಡಗಿಯರ ಮನೆಯಂಳದಲ್ಲಿಂತೂ ಈ ಹೂಗಳು



## ಮಂಗ ಮಾಯ!

**ಮೊ**ನ್ನೇ ನನ್ನೂ ರೀವ್ (ಉದುಪಿ ತಾಲೂಕು) ಕ್ಕೆ ಹೋದಾಗ ಮೊಮ್ಮೆತ್ತುಹೊಬ್ಬರ ತೆಗಿನ ತೊಟದಲ್ಲಿ ವಿಶೇಷವೊಂದನ್ನು ಕಂಡೆ. ತಂಪ್ಯ ಪಾನೀಯದ ಖಾಲಿ ಬಾಟಲಿನೊಳಗೆ ಯಾವುದೋ ದ್ರಾವಣ ಹಾಕಿ ತೆಗಿನ ಮರಕ್ಕೆ ಕಟ್ಟಿದ್ದರು. ಕುತೂಹಲ ತಡೆಯಲಾರದೆ ಅದನೆಂದು ಕೇಳಿದೆ. ಅದಕ್ಕೆ ಅವರು ಕೊಟ್ಟಿ ಉತ್ತರ ತುಂಬ ಸಾಸ್ರಾಕ್ತ ಕರವಾಗಿತ್ತು. ಖಾಲಿ ಪ್ರಾಣಿಕ್ಕೆ ಬಾಟಲಿಯಲ್ಲಿ ಮೀನಿನ ಜತೆಗೆ ನೀರನ್ನು ಸೇರಿಸಿ ತೆಗಿನಮರ, ಬಾಳಿಯ ಗಿಡಕ್ಕೆ ಕಟ್ಟಿದರೆ ಮಂಗಗಳು ಹಕ್ಕಿರ ಬರುವುದಿಲ್ಲವಂತೆ. ಇಲ್ಲವಾದರೆ ವಾನರ ಸೇನೆ ಎಲ್ಲ ಬೋಂಡ (ಎಳನೀರು), ಬಾಳಿ ಗೊನಗಳನ್ನು ತಿಂದು ಹಾಳು ಮಾಡುತ್ತದೆ ಮಾರಾಯೆ.... ಅದಕ್ಕೇ ಈ ಉಜಾಯಿ ಎದರು. ಬಹುಶಃ ಸಸ್ಯಹಾರಿಗಳಾದ ಮಂಗಗಳು ಏಜಿನ ವಾಸನೆಗೆ ದೂರ ಓದುತ್ತಿರಬಹುದು.

ಚಿತ್ರ- ಬರಹ:  
ಧರ್ಮಾನಂದ ಶಿವ, ಬೆಂಗಳೂರು

ದ್ವಿಗುಣವಾಗಿರುತ್ತವೆ. ಯಾಕೆಂದರೆ ಆ ಹುಡಗಿ ತನ್ನ ತವರಿಸಿದ ತಂದ ಹೂಸ ಜಾತಿಯ ಹೂಗಳೂ ಅಲ್ಲಿಗೆ ಅರಳಿರುತ್ತವೆ.

ಈ ಹೂವಿನ ಗಿಡದ ವಿಶೇಷವೆಂದರೆ ಕರಾವಳಿಯ ನೆಲದಲ್ಲಿ ಎಪ್ಪು ಆರ್ಥಿಕ ಮಾಡಿದರೂ ಇವು ಬದುಹುವುದಿಲ್ಲ. ಮಣ್ಣ, ಹವಾಮಾನ ಕಾರಣವಿರಬಹುದು. ಆದರೆ ಈ ಹೂವಿನ ಗಡ್ಡೆಗಳಿಗೆ ಕಡಲ ತೇರೆಗಳ ಸದ್ದು ಆಗದು ಎಂಬ ತಮಾಣೆಯ ಮಾತಿದೆ.

ಚತುರಲ್ಲಿ ರುಬ ಚಂದರ ಹೂಗಳು ಅರಳಿದ್ದು ಶಿರಸಿಯ ಉಮ್ಮೆಗಿ ವೇದಿಕಾ ಹೆಚೆಯಿವರ ಮನೆಯಂಳದಲ್ಲಿ.

-ಜಯಾ ಯಾಜಿ, ಶಿರಾಲಿ

## ಗುಳಿದ ಸೊಪ್ಪು

**ಮೊ**ಸೊಪ್ಪನ್ನು ಹೋಲುವ ಇದು ಎಲೆ ಗುಳಿದ ಸೊಪ್ಪಾಗಿರುತ್ತದೆ. ತೇಗದ ಮರದಂತೆ ಎತ್ತರವಾಗಿ ಬೆಳೆಯುವ ಈ ಮರದ ಸೊಪ್ಪನ್ನು ಅರೆದು ತಲೆಗೆ ಹಚ್ಚಿದರೆ ಹರಳಿಣ್ಣೆ ಜಿದ್ದುನ್ನು ತೆಗೆಯುತ್ತದೆ. ಸೊಪ್ಪನ್ನು ಜಜ್ಜಿ ಇಡಲಾಗುತ್ತದೆ. ಅದು ನೆನೆದ ನಂತರ ಅಂಟಂತಾಗಿ ನೊರೆ ಬಾಯಿತ್ತದೆ. ಸುವಾಸನೆಯಿಂದ ಕೂಡಿದ ಅದನ್ನು ಏರೆದುಹೊಳ್ಳುವಾಗ ಬಳಸಲಾಗುತ್ತದೆ. ಈಗೆಪ್ಪಡಿ ಜೊತೆಗೆ, ಗುಳಿದ ರಾಘವನ್ನು ತಲೆಗೆ ತಿಕ್ಕಿಕೊಂಡಾಗ ಹರಳಿಣ್ಣೆ ಜಿದ್ದು ನೊರೆ ನೊರೆಯಾಗಿ ಹೊರಬರುತ್ತದೆ. ಈ ಸೊಪ್ಪನ್ನು ಸಂಸ್ಕರಿಸಿ ಜಜ್ಜಲು ಪ್ರದಿ ತಯಾರಿಸಿ ಮಾರಾಟ ಮಾಡಲಾಗುತ್ತದೆ. ಅದನ್ನು ಈಗೆಪ್ಪಡಿಯೊಂದಿಗೆ ತಲೆಗೆ ಲೇಪನ ಮಾಡಲಾಗುವುದು. ಶಾಂಪ್ರಾ ಬಂದ ಮೇಲೆ ಇದೆಲ್ಲ ಮರತ್ತೇಹೋಗಿದೆ ಎನ್ನಬಹುದು.

-ಎನ್.ಎನ್. ಮಹಾಬಲರಾವ್, ನರಸಿಂಹರಾಜಪುರ

